

GoPals CSR Presentation



About GOPCIS

"Go" means Cow and "Pals" means friends, "Go-Pals" - Friends of the Desi Cow. The team was founded in 2014 with the aim to spread awareness of native cow species in India. The idea is to encourage native cow-based farming, encourage Goshala's which house these native cows to produce cow-based products and make them more selfsustainable.

We focus on creating awareness about sustainable living and conduct events in various cities spreading awareness about sustainable practices and methodologies. Our chapters are spread across Bangalore, Mysore, Chennai, Hyderabad, Coimbatore, Tirunelveli, and Gulbarga. Our volunteers are key to our success. They are from varied backgrounds including IT professionals, Students, Business owners, House wives and many others. We believe in giving back to society through awareness and application of native cows.



PROBLEM STATEMENT

The Decline of Native Cow Breeds leading to an unsustainable lifestyle In the past, native cow breeds were an integral part of BHARATHIya families, serving multiple purposes beyond milk production. They were used for their urine and cow dung, which were essential resources for creating insecticides, pesticides, cooking fuel, probiotics, and fertilizers.

However, in recent years, the focus has shifted towards hybrid cows that offer higher milk yields but lack the versatility and quality of their native counterparts. This shift has led to increased reliance on industrialized products such as synthetic insecticides, pesticides, and chemical fertilizers, compromising the organic nature of food production.

Additionally, the traditional use of cow by-products in everyday necessities has been overshadowed by chemical-rich alternatives driven by industrialization. This dependence on industrialized chemicals has resulted in an unsustainable lifestyle, impacting soil quality, water usage, and overall health.

Farmers prioritize income generation over sustainable practices, leading to the rise of lifestyle-based diseases and complications in childbearing. If this trend continues, the consequences for our society and the environment will be significant.





OUR SOLUTION

Embracing Sustainable Living with Native Cows

At GoPals, we are dedicated to promoting a healthy, environmentally friendly, and agriculturally sustainable lifestyle.

Our focus is on conscious choices that prioritize sustainable living, with native cows at the center.

By reintegrating native cow breeds into our everyday lives, we strive to create a safe and mindful environment for a more sustainable future.



OUR Belief

Nurturing Harmony with Nature

Cows undoubtedly hold a sacred and esteemed place in our culture.

However, their significance extends far beyond the religious realm. As a society, it is imperative that we delve deeper into the potential benefits they offer. By fostering awareness and harnessing the practical applications of cow-based products, we can unlock a multitude of advantages that have a profound impact on our health, environment, agriculture, and lifestyle. This represents the essence of Indic science—a revival of ancient wisdom that has long been obscured.

Health

The use of cow-based products has the potential to revolutionize our approach to health and well-being. NATIVE Cow milk, for instance, is a rich source of essential nutrients and has been revered for its medicinal properties. Cow urine and cow dung, when processed and utilized correctly, can yield potent probiotics and natural remedies. By incorporating these traditional elements into our healthcare practices, we can promote holistic wellness and reduce reliance on synthetic pharmaceuticals.



Embracing native cow-based products aligns with environmentally sustainable practices. The production of synthetic chemicals, often derived from petrochemical sources, contributes significantly to pollution and resource depletion. In contrast, utilizing cow- based resources for natural fertilizers, insecticides, and pesticides allows us to transition towards chemical-free, organic agriculture. This shift not only safeguards our environment but also fosters a healthier ecosystem for future generations.

3 Agriculture

Native cow-based products offer a pathway to organic, chemical-free agriculture. By reintegrating cow dung and urine as organic fertilizers and pest repellents, we can rejuvenate our farmlands. This transition enhances soil fertility, minimizes the harmful impact of chemical residues, and ultimately ensures sustainable crop yields. As a result, farmers can adopt eco-friendly practices that promote long-term agricultural viability.



The adoption of cow-based products can catalyze a shift towards a healthier lifestyle. These natural resources can be utilized in the creation of eco-friendly alternatives such as organic detergents, toothpaste, and personal care products. By choosing these options, individuals can reduce their exposure to harmful chemicals, contribute to a sustainable future, and embrace a more conscious and mindful way of living. The revival of native cow-based practices represents more than a return to tradition—it is a journey towards a harmonious and sustainable existence. By recognizing and embracing the profound impact of these practices on our health, environment, agriculture, and lifestyle, we have the opportunity to enrich our lives and restore the wisdom of Indic science to its rightful place in our modern world.



OUR VISION Creating a Sustainable ecosystem

Environment

Our vision encompasses a deep commitment to environmental sustainability. By bringing back native cows as the center of our system, we aim to reduce reliance on synthetic chemicals and promote eco-friendly practices. Through this approach, we can protect and nurture our environment for future generations.

Health

(GP)

We strive to prioritize the health and well-being of individuals by focusing on the benefits of native cows and their products. By reintegrating native cows into our system, we aim to promote healthier lifestyles and harness the potential of cow-based resources for holistic wellness.




Lifestyle

Our vision extends to fostering a conscious and mindful way of living. By embracing native cows and their resources, we aim to create awareness and provide eco-friendly alternatives. Through these efforts, we aspire to encourage individuals to adopt a more sustainable and harmonious lifestyle.

Agriculture

We believe in the power of native cows to transform agriculture. Our vision is to aid and support farmers who are raising native cows and farming with their help. By promoting chemical-free agriculture and setting up organic input centers, we strive to create a more sustainable farming ecosystem.





OUR MISSION Revival of native Indian breeds

Create awareness about the existence and usage of native cow breeds.

Aid and support farmers who are still farming with the help of native cows and are raising them.

Assist farmers in transitioning back to chemical-free agriculture by setting up organic input centers.

Contribute to global greenery by planting trees, selecting the right species for each geographical area, and promoting sustainable practices.




Our "Support a Calf (SAC)" initiative was originally conceived with the primary goal of assisting farmers in nurturing native Indian cows by establishing fodder banks for young calves. We invite contributions of INR 10 per day, totaling INR 3,600 per year, to support this vital cause. The "SAC" initiative encompasses the following key activities: Infrastructure suport, support for organic input centers, support for native cow farmers, cattle welfare etc.



So far we have set up 7 already, we aim to set up about 100 by 2026, as the establishment of organic input centers is a crucial step in promoting sustainable agriculture and supporting farmers. These centers would serve as hubs for the creation and distribution of organic products that enhance farming practices while reducing the reliance on synthetic chemicals. The functions of these centres are as follows: Product diversification, Farmer education, customization and accessibility.

Project Support a calf (SAC)

Setting up organic input centers



3 Pr

Under this initiative, eco-friendly saplings are planted in native cow habitats, which serve the dual purpose of increasing groundwater levels and providing fodder for cows. Eventually, this activity could be a revenue stream for the farmers through the sale of fruits/vegetables, etc. Till date, GoPals has planted more than 30,000 saplings across the country. We plan to partner with farmers with significant land holdings (above 5 acres) and undertake sapling plantations to increase the vegetation cover in the land and through that the local area. The saplings would be selected such that they can sustain in local conditions with minimal maintenance, and minimum dependence on groundwater. We aim to cover both Agroforest and fruit-bearing Saplings, depending upon the local conditions.



Collaborating with government agencies is essential for enacting broader change and scaling up sustainable agricultural practices. By involving officials and reaching the areas in need, we can drive policy changes and provide crucial support to farming communities. These policy changes can be in the following areas: Advocacy, Infrastucture development, Research and development

Project Vriksham

Work with the Government to Bring About Change





We believe that fostering a community of individuals who are committed to using sustainable products is essential for creating lasting change. By participating in our events, attendees will not only gain knowledge but also become part of a like-minded community dedicated to making eco-conscious choices. We foster networking and provide access to Sustainable products.



At our HEAL (Health, Environment, Agriculture, and Lifestyle) events, we aim to provide a comprehensive and immersive experience for participants. Through these events, we offer a platform where individuals, including farmers and community members, can engage with our team and gain a deeper understanding of our mission and objectives.

Our various initiatives such as Trek to HEAL, Walk to HEAL, Music to HEAL and many such initiatives. As of today we have received over 1500 people as our participants in our various HEAL events. So, this is our long term flagship event, which is built on short term HEAL events that we conduct.

sustainable product users:

To Create HEAL brand ambassadors:

7 One of the most significant challenges faced by farmers is the loss of traditional agricultural knowledge. Acting as a knowledge partner, we can help bridge this gap and empower farmers with the necessary information and skills.

b. Information Dissemination a. Training and Workshops



We engage in a dynamic and ongoing partnership with corporate organizations to promote sustainability among their employees. Through a series of weekly workshops and surveys, we work closely with corporate teams to identify, map, and share effective strategies for reducing their carbon, energy, and water footprint.

Our workshops provide employees with practical insights and actionable steps to minimize their environmental impact within and beyond the workplace.

The survey process helps us gather valuable data and feedback, enabling us to tailor sustainability initiatives to the specific needs and challenges faced by each organization.

By fostering a culture of sustainability within corporate settings, we empower employees to make informed choices that contribute to a greener future for both their workplace and the wider community.

Training and Workshops for authentic knowledge transfer.

Corporate Sustainability Workshops and Surveys:



As part of our holistic approach to supporting farmers and native Indian cows, we actively promote Ethino Veterinary Practices. This involves reviving and implementing traditional Ayurvedic methods for the treatment and well-being of cows. By reintroducing these time-tested practices, we aim to ensure the overall health and vitality of these revered animals. Our commitment to preserving these indigenous techniques not only benefits the cows but also contributes to the preservation of India's rich cultural heritage in veterinary care. Through Ethino Veterinary Practices, we empower farmers with sustainable and natural solutions for the well-being of their cherished cattle.



We take pride in offering the HEAL (Health, Environment, Agriculture, and Lifestyle) Internship and Fellowship Program, designed for passionate individuals eager to make a meaningful impact in the realms of environmental conservation, cow welfare, sustainability, and chemical-free agriculture.

future.


HEAL Interns and Fellows collaborate with our team, farmers, and communities, gaining invaluable insights and practical skills to address pressing challenges in these fields.

This initiative not only empowers individuals to drive positive change but also fosters a growing community of dedicated professionals committed to holistic living and eco-conscious practices.

Ethno Veterinary Practices for Holistic Cow Care:

To Create HEAL brand ambassadors:

Our program provides aspiring changemakers with the opportunity to engage in hands-on experiences, research, and projects dedicated to fostering a greener and more sustainable







GOPALS & UN SDG'S Envisioning sustainability

Our commitment to sustainable practices and environmental stewardship extends to our unwavering alignment with the United Nations 2030 Sustainable Development Goals (UN2030 SDGs). Each intervention and initiative we undertake is thoughtfully designed to resonate with these global objectives, ensuring that our efforts contribute positively to the broader mission of creating a more equitable, prosperous, and environmentally responsible world.

Furthermore, we place great emphasis on adhering to Corporate Social Responsibility (CSR) policies that prioritize environmental change and sustainable practices. Our actions are a reflection of our dedication to making a significant and lasting impact on the environment while promoting ethical and responsible corporate citizenship. By seamlessly integrating our work with the UN2030 goals and CSR policies, we strive to lead by example and inspire others to join us on the path towards a sustainable and harmonious future.



Partnership Opportunities: Join Our Journey

Corporate Sponsorship

Align your brand with our cause and make a meaningful impact on the sustainable HEALing through native Indian cow rearing.



Employee Volunteerism

Engage your employees in volunteering activities and empower them to contribute our communities and activities.



In-Kind Donations

Support us by providing resources for cow rearing, our Farmers etc.



Collaborative Projects

Explore opportunities to collaborate on innovative projects that address issues related to HEAL and native cows and drive sustainable change.



Media Recognitions

ಪತಿಯೊಂದು ಹಳಿಯಲಿ ಮುಂಚಿನ

ಹಾಗೆ ನಾಟ ಪಶುವೈದ್ಯರು ಸೃಷ್ಟಿಯಾದರೆ

ಪಶುಗಳ ಮತ್ತು ಜನರ ಆರೋಗ್ಯ

ಸುಧಾರಣೆಯಾಗುತ್ತದೆ. ಒಂದು

ವೇಳೆ ನಿಮ ಬಳಿ ಹಸು ಇಲ್ಲದಿದ್ದರೂ

ಪರವಾಗಿಲ್ಲ ಕಲಿಯಲು ಆಸಕಿ ಇದರೂ

ಸಾಕು ಗೋಪಾಲ್ ತಂಡದ ಈ

ಕಾರ್ಯಾಗಾರದಲ್ಲಿ ಭಾವಹಿಸಬಹುದು.

What'sapp ಮೂಲಕ ಸಂಪರ್ಕಿಸಿ

ಶೈರಿಗೆ ಕೊಂಡೊಯ್ಯು ಹಾಕುತ್ತಾರೆ. ಇಂತಹ ಹಾಲನು ನಾವು

ಸೇವಿಸಿದಾಗ ಆಗುವ ಆಡ ಪರಿಣಾಮಗಳ ಬಗೆ ಈ ಹಿಂದಿನ

ಲೇಖನಗಳಲ್ಲಿ ಹಲವಾರು ಸಲ ತಿಳಿಸಿರುತೇನೆ. ವಿಶೇಷವಾಗಿ

ಹೆಣ್ಣುಮಕ್ಕಳು ಚಿಕ್ಕ ಪಯಸ್ಸಿಗೆ ಋತುಮತಿ ಆಗುತ್ತಿರುವುದು,

ಬಂಜಿತನ, ಸಕ್ತರೆ ಕಾಯಿಲೆ, ಸ್ಥಿಜೋಫೀನಿಯಾ, ಆಟಸಂ ನಂತಹ

ಭಯಾನಕ ಕಾಯಿಲೆಗಳು ಹೆಚ್ಚಾಗುತ್ತಿರುವುದು ಇಂತಹ ಹಾಲಿನ

ಸೇವನೆಯಿಂದ ಎಂದು ಹಲವಾರು ಸಂಶೋಧನೆಗಳು ತಿಳಿಸುತ್ತಿವೆ.

ರೈತರು ಪಶುವೈದ್ಯರನ್ನು ಮನೆ ಹತ್ತಿರ ಕರೆಯಬೇಕು ಆಥವಾ

ಅವರಲ್ಲಿಗೆ ಹೋಗಬೇಕು. ಪಶು ಆಸಕ್ರಯಿಂದ ದೂರವಿರುವ

ಕನಿಷ್ಠ ಸಣ್ಣಪುಟ್ಟ ಕಾಯಿಲೆಗಳಿಗಾದರೂ ಪ್ರತಿಯೊಬ್ಬ ಪಶುಪಾಲಕ

ತಂಡದ ಆಭಿಲಾಷೆ. ಇದರಿಂದ ರೈತರ ಸಾವಿರಾರು ಕೋಟಿ ಹಣ

ಮನೆಮದು ಮಾಡಲು ಕಲಿಯಬೇಕೆಂಬುದು ಗೋಪಾಲ್

ಈಗಾಗಲೇ ಕಾರ್ಯೋನುಖವಾಗಿವೆ.

ಕೇವಲ ಇಷೇ ಅಲ್ಲದೆ ರಾಸುಗಳಿಗೆ ರೋಗ ಬಾಧೆ ಉಂಟಾದಾಗ

ರೈತರಿಗೆ ಇವೆರಡು ಸಹ ಕಷ್ಠವೇ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೇ

ಹಲವಾರು ರಾಸುಗಳು ತೀರಿಕೊಂಡಿರುವುದನು ನಾನು ನೋಡಿದ್ದೇನೆ.

ಅಡ್ಡಪರಿಣಾಮಗಳು ಆಗುವುದಿಲ್ಲ ವಾರಂಪರಿಕ ವೈದ್ಯ ಪದ್ಧತಿಗಳನ್ನು

ಮತೆ ಪನಶೇತನಗೊಳಿಸಬೇಕು ಎಂದು ಹಲವಾರು ಸಂಘಸಂಸ್ಥೆಗಳು

ಭಾರತದ ಪ್ರಖ್ಯಾತ ಪಾರಂಪರಿಕ ಪಶುವ್ರೆದ್ಯರಾದ ಡಾಕರ್

ಹಲವಾರು ವರ್ಷಗಳ ಕಾಲ ಸೇವೆ ಸಲಿಸಿ ನಿವತಿ ಹೊಂದಿದಾರೆ. ಹಣ.

ಮೂರ್ತಿಯವರು ಹಲವಾರು ಸಂಘ ಸಂಸ್ಥೆಗಳ ಜೊತೆಗೂಡಿ ರೈತರಿಗೆ

ಔಷಧೀ ಸಸ್ಯಗಳು (ಪಶು ಆಯುರ್ವೇದ) ಪುಸ್ತಕವು ಬಹಳ ಜನರಿಗೆ

ಈರುಳ-ಬೆಳುಳಿಯಂತಹ ಸಾಂಬಾರ ಪದಾರ್ಹಗಳಿಂದ ಹಿಡಿದು

ಹಿತಲಿನಲ್ಲಿ ಸಿಗುವ ಕಳೆಗಿಡಗಳನು ಸಹ ಬಳಸಿ ಶುಶ್ರೂಷೆ ಮಾಡುವ

ವಿಧಾನವನ್ನು ಪುಣ್ಯಮೂರ್ತಿ ಅವರು ಸಾವಿರಾರು ಜನರಿಗೆ

ಪಾರಂಪರಿಕ ಪಶುವೈದ್ಯಕೀಯ ಪದ್ಧತಿಗಳನ್ನು ಪರಿಚಯಿಸುತ್ತಿದ್ದಾರೆ.

ಅವರು ಬರೆದ ಜಾನುವಾರುಗಳ ಪ್ರಾಥಮಿಕ ಆರೋಗ್ಯ ಮತ್ತು

ಪುಣ್ಯಮೂರ್ತಿ ಅವರು ಗೋಪಾಲ್ಸ್ ತಂಡದ ಮಹದಾಸೆಯನ

ಪೂರೈಸಲು ತಾವು ಸಹಕಾರ ನೀಡುವುದಾಗಿ ಒಪಿಕೊಂಡಿದ್ದಾರೆ.

ತ್ರೀಯುತರು ತಮಿಳುನಾಡಿನ ಕೃಷಿ ವಿಶ್ರವಿದ್ಯಾನಿಲಯದಲ್ಲಿ

9535935622.

ದೇಶದ ಸಂಪತ್ತು ಉಂ

ಗೋ-ಪಾಲನೆಯಲ್ಲಿ ನಿರತ ಗೋಪಾಲ್ಸ್ ತಂಡ

 ಮಗೆಲ್ಲಾ ತಿಳದಿರುವ ಹಾಗೆ ಗೋಪಾಲ್ಸ್ ತಂಡ ಸತತ 8 ♥ವರ್ಷಗಳಿಂದ ದೇಸಿಗೋವಿನ ಮಹತ್ವವನು ಜನರಿಗೆ ತಿಳಿಸುವ ಮತ್ತು ಆವುಗಳನ್ನು ಉಳಿಸುವ ನಿಟ್ಟನಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಗೋವಿನ ಹಾಲು ತುಪಗಳಗಷೇ ಸೀಮಿತವಾಗದೆ ಗಂಜಲ ಮತ್ತು ಸಗಣಿಯಿಂದ ಹಲವಾರು ಉತನಗಳನ್ನು ಮಾಡುವ ತರಬೇತಿ ಕಾರ್ಯಕ್ರಮಗಳನ್ನು ಆಯೋಜನಮಾಡಿ ಗ್ರಾಮೀಣಾಭವೃದ್ಧಿಯಲ್ಲಿಯೂ ಕೈ ಜೋಡಿಸಿದೆ.

ಈಗಾಗಲೇ ಹತ್ತಕ್ಕೂ ಹೆಚ್ಚು ಗೋಶಾಲೆಗಳಲ್ಲಿ 15 ಸಾವಿರಕ್ಕೂ ಹೆಚ್ಚು ಹಣ್ಣು-ಹಂಪಲು ಮತ್ತು ಮೇವಿನ ಗಿಡಗಳನ್ನು ನೆಟ್ಟು ಪೋಷಣೆ ಮಾಡುತ್ತಾ ಬಂದಿದೆ ಗೋಪಾಲ್ ತಂಡೆ. ಸಾಸ್ಪರ್ ಎ ಕಾಫ್ ಎಂಬ ಯೋಜನೆ ಅಡಿಯಲ್ಲಿ ನೂರಾರು ಗೋವುಗಳಿಗೆ ಮೇವು ಒದಗಿಸುವ ಕಾರ್ಯಕ್ರಮವನ್ನು ಸಹ ಇತ್ತೀಚೆಗೆ ಪ್ರಾರಂಭಿಸಿದೆ.

ಪ್ರತಿವರ್ಷದ ಸಂಕ್ರಾಂತಿಯಂದು ಗೋಪಾಲ್ ತಂಡದ ಪ್ರಮುಖ ಸದಸ್ತರುಗಳು ಯಾವುದಾದರೂ ಒಂದು ಗೋಶಾಲೆಯಲ್ಲಿ ಎರಡು ಮೂರು ದಿನ ಉಳಿದುಕೊಂಡು ತಂಡದ ಮುಂದಿನ ಯೋಜನೆಗಳನು ರೂಪಿಸಲು ಚರ್ಚಿಸುತ್ತಾರೆ. ಹೀಗೆ ವರ್ಷಕ್ಕೆ ಒಂದು ಅಥವಾ ಎರಡು

ಆಲೋಚನೆಗಳೊಂದಿಗೆ ಮುಂದುವರೆಯುತ್ತಿರುವ ಗೋಪಾಲ್ ಮುಂಬರುವ ಸಂಕ್ರಾಂತಿ ಹಬ್ಬವನ್ನು 2.01.2021 ಮತು 3.01.2021 ರಂದು ಶ್ರೀ ರಂಗನಾಥ್ ಗೌಡಿಯ ಮಠ, ಹೆಸರುಘಟ್ಟ ನಲ್ಲಿ ಮಾಡಲು ನಿಶ್ವಯಿಸಿದೆ. ಈ ಸಂಕ್ರಾಂತಿ ಉತ್ಪವ ಬಹಳ ವಿಶೇಷವಾದದು. ಏಕೆಂದರೆ ಈ ವರ್ಷ

ತೆಗೆದುಕೊಂಡಿರುವ ನಿರ್ಣಯ ಸಮಾಜಕ್ಕೆ ಬಹಳ 🚳 ಸುಧಾ ಸಂದೀಪ್ ಉಪಯುಕ್ರವಾಗಿದೆ. ಎಂ.ಎಸ್ಸಿ ಕೃಷಿ ಕರೋನಾ ಸಂಕಷ್ಟದಿಂದ ವಿಶ್ವವ್ಯಾಪಿ ಬಹಳ ಜನರಿಗೆ ತೊಂದರೆಯಾಗಿ ನಪವಾಗಿರಬಹುದು. ಆದರೆ ಸಾಕಮ

ಜನರಿಗೆ ಭಾರತೀಯ ಪಾರಂಪರಿಕ ವೈದ್ಯ ಪದ್ಧತಿಗಳಾದ ಯೋಗ ಮತ್ತು ಆಯುರ್ವೇದದ ಕಡೆಗೆ ಒಲವು ಹೆಚ್ಚಾಗಿರುವುದು ಸಂತಸದ ಸಂಗತಿ. ಈ ಹಿಂದೆ ಹೇಳಿದಂತೆ ಅನೇಕ ಜನ ಅಮತಬಳಿ, ನೆಲಬೇವು ಹುಡುಕಿಕೊಂಡು ನಮ ತೋಟಕೆ ಬಂದಿರುತಾರೆ. ಮಾನವರ ಆರೋಗ್ಯ ಕಾಪಾಡುವಲ್ಲಿ ಮನೆಮದ್ದು, ಆಯುರ್ವೇದ ಮತ್ತು ಯೋಗದಂತಹ ಭಾರತೀಯ ವಿದ್ಯೆಗಳು ಹೇಗೆ ಪರೀಕಾಮಕಾರಿಯೋ, ಪಶುಗಳ ಆರೋಗ್ಯ ರಕ್ಷಣೆಯಲ್ಲಿ ನಾಟವೈದ್ಯವು ಆಷ್ಟೇ

ಪರಿಣಾಮಕಾರಿಯಾಗಿರುತದೆ. ಕೆಲ ದಶಕಗಳ ಹಿಂದಿನವರೆಗೂ ರಾಸುಗಳಿಗೆ ರೋಗಬಾದೆ ಉಂಟಾದಾಗ ನಮ್ಮೂರುಗಳಲ್ಲೇ ಇರುತ್ತಿದ್ದ ನಾಟಿ ವೈದ್ಯರು

ಯಾವುದೋ ಸೊಪನು ಅರೆದು ಹಸುಗಳಿಗೆ ಕುಡಿಸುವುದು ಅಥವಾ

WWW-Wegopals: com ಮ. ಕಾಲಕಳೆದಂತೆ ಕಾಟಕ್ಕೆ ಸದ್ಯತಿಗಳು

Pals

ಗ್ರಾಮದಲ್ಲಿ ಒಂದು ಕಡೆ ಗೋಪಾಲ್

ಹತ್ತಾರು ನಗರಗಳಲ್ಲಿ ತನ್ನ ಶಾಖೆಗಳನ್ನು

ಮೂಡಿಸುವುದರ ಜೊತೆಗೆ ನೇರವಾಗಿ

ಹಳ್ಳಗಳಿಗೆ ಹೋಗಿ ರೈತರನ್ನು ತಲುಪುವುದು.

ಆರಂಭಿಸಿದೆ.

a down diwnam and a

- ಯೋಜಿಸಿರುತದೆ. ಹೀಗೆ ಮುಂದುವರೆಯುತ ನಡೆಸಿತು. ಹೆಸರಾಂತ ದೇಸಿ ಗೋವಿನ ತಳ

ಗೋಪಾಲ್ಸ್ ಮುಂದಿನ ಯೋಜನೆಯಿಂದರೆ ಸುಬ್ರಹ್ಮಣ್ಯ ಜಹಗಿರ್ದಾರ್ ಮತ್ತು ಯುವ

ಐಟಿ-ಐಟಿ ಅಥವಾ ಸಿಟಿ ಜನರಲ್ಲಿ ಜಾಗೃತಿ 💦 ಕೃಷಿ ವಿಜ್ಞಾನಿ ಶ್ರೀ ಮಲ್ಲಿನಾಥ ಹೇಮಡಿ ಅವರು



ತೊಂದರೆಗಳನು ಉಂಟುಮಾಡಬಹುದು.

ಗೋವುಗಳ ಸಂಖ್ಯೆ ಕುಗ್ರಾತ್ರಿದೆ. ಇದನ್ನರಿತ


ಗೋಪಾಲ್ ಹಳಿಯಲ್ಲಿ ರೈತರ ಸಮಾವೇಶವನು

ಆಭವೃದ್ಧಿಗಾರ ಮತ್ತು ಗೋಪಾಲ್ ತಂಡದ

ನೈಸರ್ಗಿಕ ಕೃಷಿಯಲ್ಲಿ ತೊಡಗಿಸಿಕೊಳ್ಳುವುದರ

ವಿಚಾರವಾಗಿ ತಮ್ಮ ಅನುಭವಗಳನು ಹಂಚಿ

ಮುಖ್ಯ ಸಲಹೆಗಾರರಾದ ಶ್ರೀ ಕುಮಾರ



ತಗ್ರಿಸುತದೆ ಎಂದು ಜಗತ್ರಿಗೆ ಸಾರಿದೆ. ಜಾಗತಿಕ ತಾಪಮಾನ ಏರಿಕೆ ಮತ್ತು ಹಸಿದು ಮನ ಪರಣಾಮಗಳಿಗೆ ಕೃಷಿಯಲ್ಲಿ ಒಳಸುವ ರಾಸಾಯನಿಕಗಳು ಮತ್ತು ಹೆಚ್ ಎಫ್/ಜರ್ಸಿ ಆಕಳುಗಳು ಸಹ ಮುಖ್ಯ ಕಾರಣವಾಗಿದೆ. ಜರ್ಸಿ/ಹೆಚ್.ಎಫ್ ಪ ಹಸುಗಳಿಂದ ಮಿಥೇನ್ ಎನ್ನುವ ಹಸಿರುದುನೆ ಅನಿಲವು ಅತಿಹೆಚ್ಚು ಬಡುಗಡೆಯಾಗುತದೆ. ದೇಸಿ ಹಸುವಿಗೆ ಉದಕರುಳಿದ್ದು ಜೀರ್ಣಶಕ್ತಿ ಉತಮವಾಗಿರುತದೆ. ಹಾಗಾಗಿ ಈ ಸಮಸ್ಯೆ ಕಂಡುಬರುವುದಿಲ್ಲವೆಂದು ವಿಜ್ಞಾನಿಗಳು ಹೇಳುತ್ತಾರೆ. ಈ ಎಲ್ಲ ಸಂಗತಿಗಳನ್ನು ರೈತರ ಮುಂದಿಟ್ಟು ದೇಸಿ ಗೋಪಾಲನೆ ಮಾಡುವಂತೆ ಉತ್ತೇಜನ ನೀಡಲು ಗೋಪಾಲ್ಸ್ ಮುಂದಾಗಿದೆ. ನಮ್ಮಲ್ಲಿ ಪ್ರಾದೇಶಿಕವಾಗಿ ರಾಸುಗಳಗೆ ಬೇಕಾಗುವ

ಕಸಿರುಮನೆ ಅನಿಲಗಳ ಉತ್ತಾದನೆಯನು

ಮತು ರೈತರ ಕಲ್ಪಾಣ ಸಚಿವೆ ಶೋಭಾಕರಂದಾಜೆ ಮಾಲೂರು ಬೆಂಗಳೊರು ಮುಖ್ಯ ರಸ್ತೆಯ ಗಂಗಾಪುರ ಬಳಿಯ ಶ್ರೀರಾಘವೇಂದ್ರ ಗೋಆಶ್ರಮಕ್ಕೆ ಭೇಟಿ ನೀಡಿ, ಶ್ರೀಸಿದಾಂಜನೇಯಸಾ ಮಿಯ ದರ್ಶನ



ಪಡೆದು, ಗೋವುಗಳಿಗೆ ಆಹಾರ ನೀಡಿದರು.

ಕಾರ್ಯದರ್ಶಿ ಶ್ರೀಕಾಂತ ಹೆಗಡೆ ಇದ್ದರು.

ಗೋಆಶ್ರಮದ ವ್ಯವಸ್ಥಾಪಕ ರಾಮಚಂದ್ರ ಅಜ್ಜಕಾನ,



గోపాల్స్ హైదరాబాద్ సంయుక్త ఆధ్వర్యంలో ఆదివారం ఉదయం 6 గంటలకు గచ్చిబౌలి నుంచి ఆరంభించారు. అనంతరం డీఎల్ఎఫ్ సర్కిల్ ద్వారా విష్రా సర్కిల్, పైనాన్షియల్ డి

ర్లకు మిల్లెట్స్పై అవగాహన కల్పించారు.

'లెట్స్ గో గ్రీన్'.. సైకిల్ రైడ్ రాయదుర్గం: లెబ్స్ గో గ్రీన్ సైకిల్ రైడ్ ఉల్లాసం గా సాగింది. హైదరాబాద్ బైసైక్లింగ్ క్లబ్,

थेत्वा 🔊 ४०

ಹೀಗೆ ಅವರು ಹೈನೋದ್ಯಮದಲ್ಲಿ ಭಯಾನಕ ರೋಗಗಳಾದ ಕೆಚ್ಚಲುಬಾವು, ಕಾಲು ಬಾಯಿ ರೋಗ, ಹೊಟೆ ಉಬ್ಬರ, ಆಜೀರ್ಣ, ಅತಿಸಾರ, ಜಂತುಹುಳು ನಿವಾರಣೆ ಇತ್ಯಾದಿ ರೋಗಗಳಿಗೆ ಪರಿಣಾಮಕಾರಿ ಪರಿಹಾರಗಳನು ಸೂಚಿಸುತಾರೆ. ಗೋಪಾಲ್ ತಂಡದ ಕರೆಗೆ ಓಗೊಟು ಡಾಕರ್ ಪ್ರಣಮೂರ್ತಿಯವರು ಜನವರಿ 2, 2021 ರಂದು 2.30 -4.00 ವರೆಗೆ Live ಬರುವ ಮುಖಾಂತರ ಪಾರಂಪರಿಕ ಪಶು ವೈದ್ಯದ ಕಿರುಪರಿಚಯ ನೀಡಿ ಗೋಪಾಲಕರು ಕೇಳುವ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ. ಇದು ಕೇವಲ ಉಪಯುಕವಾಗಿದೆ. ಅಡಿಗೆ ಮನೆಯಲೇ ಸಿಗುವ ಮೆಣಸು-ಜೀರಿಗೆ, ಒಂದು ದಿನದ ಕಾರ್ಯಕ್ರಮವಲ್ಲ ಡಾಕರ್ ಪ್ರಣ್ಮಮೂರ್ತಿ ಅವರಿಂದ ಆಸಕರಿಗೆ ವಿಶೇಷ ಆನೈನ್ ತರಗತಿಗಳನು ಆಯೋಜಿಸಲಾಗುವುದೆಂದು ಗೊಪಾಲ್ ತಂಡ ತಿಳಿಸಿದೆ.

ಔಷಧಿಯನ್ನು ತಯಾರಿಸುವ ವಿಧಾನ: ಮೇಲೆ ತಿಳಿಸಿರುವ ಎಲ್ಲ ಪದಾರ್ಥಗಳನ್ನು ಚೆನ್ನಾಗಿ ಜಜ್ಜಿ ಆದಕ್ಕೆ ಒಂದು ಲೀಟರ್ ನೀರನ್ನು ಉಳತಾಯವಾಗುತ್ತದೆ. ರಾಸುಗಳಿಗೂ ಮತ್ತು ಮಾನವನಿಗೆ ಯಾವುದೇ ಸೇರಿಸಿ ಒಟೆಯ ಸಹಾಯದಿಂದ ಶೋಧಿಸಿಕೊಳ್ಳಬೇಕು. ನಂತರ ಈ ನೀರನ್ನು ಹಸುವಿನ ದೇಹಕ್ಕೆ ಚುಮುಕಿಸಬೇಕು ಅಥವಾ ಬಟ್ಟೆಯ ತುಂಡುಗಳನ್ನು ಬಳಸಿ ಉಣ್ಣೆಗಳು ಇರುವ ಜಾಗಕ್ಕೆ ಲೇಪಿಸಬೇಕು. ಇದನು ಉಣ್ಣೆಗಳು ಸಂಪೂರ್ಣವಾಗಿ ಪತೋಟಗೆ ಬರುವವರೆಗೆ ಮುಂದುವರಿಸಬಹುದು.

ಚಿಕಿತ್ಸೆಗೆ ಪುಣ್ಯಮೂರ್ತಿಯವರು ಸರಳವಾದ ಉಪಾಯವನ್ನು ಬೇಕಾಗುವ ಸಾಮಗ್ರಿಗಳು: ಬಜೆ 10ಗ್ರಾಂ, ಬೆಳ್ಗುಳ್ಳ 10 ಎಸಳುಗಳು, ಒಂದು ಹಿಡಿ ಬೇವಿನ ಎಲೆ, ಅರಶಿನ 20 ಗಾ.ಂ, ಒಂದು ಹಿಡಿ ಬೇಲಿ ಸೊಪು (ಲಂಟಾನ), ಒಂದು ಹಿಡಿ ತುಳಸಿ ಎಲೆ.

ಜೀವಿಗಳು. ಇವು ಹಸುವಿನ ರಕ್ಷವನ್ನು ಹೀರಿ ಸಾಕಷ್ಟು ನಷವನುಂಟುಮಾಡುತ್ತವೆ. ಇವುಗಳು ರಕ್ಷವನು ಹೀರುವುದರ ಜೊತೆಗ ಸಾಂಕ್ರಾಮಿಕ ರೋಗಗಳನು ಹರಡಲು ಸಹ ಸಹಾಯ ಮಾಡುತ್ತವೆ. ಉಣ್ಣೆಗಳ ಸಂತಾನೋತ್ಪತ್ರಿಗೆ ರಕ್ತ ಅತಿ ಅವಶ್ಯಕ. ಆಹಾರವಿಲ್ಲದೆ ಇವು ಎರಡು ವರ್ಷಗಳವರೆಗೆ ಸಹ ಬದುಕಬಲ್ಪವು. ಒಂದು ಬಾರಿ ಅವು ಪಶುಗಳಿಗೆ ಅಂಟದರೆ ಸಾಕು ಒಂದು ವಾರಕ್ರಾಗುವಷ್ಟು ರಕ್ಷವನು ಹೀರುತವೆ. ಇದರಿಂದ ಜಾನುವಾರುಗಳ ಹಾಲಿನ ಉತಾದನೆ ಇಳಮುಖವಾಗಿ ಆವುಗಳ ಬೆಳವಣಿಗೆ ಕುಂಠಿತವಾಗುತ್ತದೆ. ಇದರ

ಉದಾಹರಣೆಗೆ ಉಣ್ಣೆಗಳು. ಇವು ಬಾಹ್ಯ ಪರಾವಲಂಬ

ಹಾಲನ್ನು ಕರೆದು ಚರಂಡಿಗೆ ಎಸೆಯುವುದಿಲ್ಲ. ಬದಲಿಗೆ ಸಮೀಪದ



ಕಣ್ಣರೆಯಾಗುತ್ತಾ ಬಂದಿವೆ. ಪಾಶ್ಚಿಮಾತ್ಯ ವೈದ್ಯಕೀಯ ಪದ್ಧತಿಗಳು

ಎಷೇ ಪ್ರಾಬಲ್ಯ ಸಾಧಿಸಿದರೂ, ಕೆಲ ಜನಗಳ ಆಯುರ್ವೇದದ

ಆಯುಷ್ ಯೋಜನೆ) ನಾವು ಸುಸಜಿತ ಸರ್ಕಾರಿ ಆಯುರ್ವೇದ

ಆಸಕ್ರೆಗಳನ್ನು ಕಾಣಬಹುದು. ಆದರೆ ನಮ್ಮೆಲ್ಲರ ನಿರ್ಲಕ್ಷ್ಮದಿಂದ

ಕಡೆಗಿನ ಆಸಕಿ ಮತ್ತು ಸರ್ಕಾರದ ಅನೇಕ ಯೋಜನೆಗಳಿಂದ (ಉದಾ:

ಪತು ಆರೋಗ್ಯ ಆಸಕ್ರೆಗಳು ಮರೀಚಿಕೆಯಾಗಿವೆ.

ಕ್ಷೀರಕ್ರಾಂತಿಯಿಂದ ನಮ್ಮದಲ್ಪದ ವಿದೇಶಿ ಹಸುಗಳನ್ನು

ಮತು ಆದರೊಟಗೆ ಹೊಸ ಹೊಸ ಖಾಯಿಲೆಗಳನು

ಕೆಲವೊಂದು ನಿಯಮಗಳು ಮತ್ತು ಇತರ ಹಲವಾರು

ಕಾರಣಗಳಿಂದ ನಾಟಿ ಪಶುವೈದ್ಯರ ಸಂಖ್ಯೆ ಗಣನೀಯವಾಗಿ

ಇಳಿಮುಖವಾಗಿ ಎಲ್ಲರೈತರು ವೆಟರ್ನರಿ ಡಾಕ್ಷರನ್ನು

ಬರಮಾಡಕೊಳ್ಳುವ ಜೊತೆಯಲ್ಲಿ ಸರ್ಕಾರದ

ಆವಲಂಬಿಸಬೇಕಾಗಿದೆ.

ನ್ಯಾಷನಲ್ ಡೈರಿ ಡೆವಲಪೊಟ್ ಬೋರ್ಡ್ ನ 2019ರ

ಸರ್ವೇಪ್ರಕಾರ ಭಾರತದಲ್ಲಿ ಒಟ್ಟು 30.2 ಕೋಟಿ ರಾಸುಗಳಿವೆ (ಹಸು,

ಸಾಕಷ್ಟು ಸಮಯದಲ್ಲಿ ರೋಗಬಾಧೆಗೆ ತುತ್ತಾದಾಗ ರೈತರೇ ಹಲವಾರು

ಔಷಧಿಗಳನ್ನು ಖರೀದಿಸಿ ಶುಶ್ರೂಷೆ ಮಾಡಿಸುತ್ತಾರೆ. ಒಮ್ಮೆ ಆಲೋಚಿಸಿ

ಒಂದು ಹಸುವಿನ ವರ್ಷಕ್ಕೆ ಒಮ್ಮೆ ರೋಗ ನಿವಾರಣೆಗೆ ರೈತ ವರ್ಷಕ್ಕೆ

30ಕೋಟಿ ರಾಸುಗಳಿಗೆ ಎಷ್ಟು ಸಾವಿರ ಕೋಟಿ ಆಗಬಹುದು????

ಹಾರ್ಮೋನ್ಸ್ ಮತ್ತಿತರ ಔಷಧಿಗಳನು ರಾಸುಗಳಿಗೆ ಕೊಟಾಗ ನಿರ್ದೀಷ

ಸಮಯದವರೆಗೂ ಆ ಹಸುವಿನ ಹಾಲನ್ನು ಅಥವಾ ಮಾಂಸವನ್ನು

ಉಪಯೋಗಿಸುವಂತಿಲ್ಲ ಎಂಬ ನಿಯಮವಿದೆ. ಔಷಧೀಯ ಆಂಶ

ಹಾಲಿನ ಮುಖಾಂತರ ಮಾನವನ ದೇಹವನ್ನು ಸೇರಿ ನಾನಾ ರೀತಿಯ

ಕನಿಷ 500 ರೂ. ಖರ್ಚು ಮಾಡುತಾನೆ ಎಂದಿಟುಕೊಂಡರೂ

ಇಲ್ಲಿ ಕೇವಲ ಹಣದ ವಿಚಾರವಷೇ ಅಲ್ಲ. ಅಂಟಿಬಯೋಟಿಕ್ಸ್,

ಎತ್ತು ಮತ್ತು ಎಮ್ಬೆಗಳು ಸೇರಿ). ಇವುಗಳಿಗೆ ಪ್ರತಿವರ್ಷ ಸರ್ಕಾರ

ನಿರ್ದಿಷ್ಪ ಪ್ರಮಾಣದ ಲಸಿಕೆಗಳನ್ನು ಉಚಿತವಾಗಿ ನೀಡುತ್ತದೆ ಮತ್ತು

ೋವನು, ಕಸಾಯಿಗೆ ಕೊಡುತಾನೆ WWW.Wegopals.com

ಉಪಯೋಗಿಸುವಂತಾಗಿದೆ. ಗೋವನ್ನು ಅಕ್ರಮವಾಗಿ ಸಾಗಿಸುತಿದ್ದಾರೆಂದು ವಾಹನ ನಿಲ್ಲಿಸಿ ವಿಚಾರಿಸುವ ಬದಲು, ಗೋವು ವಾಹನವನ್ನೇ ಎರದೇ ಇರುವುದಕ್ಕೆ ಎನು ಮಾಡಬಹುದು ಎಂದು ತಿಳಿಸುವುದೇ ಗೋಪಾಲ್ಸ್ ಉದ್ದೇಶ ಪಾಲಿಗಷ್ಟೇ ಅಲ್ಲದೇ ಸಗಣಿ ಗಂಜಲಕ್ಕೂ ಸಂದೀಪ್ ಮಂಜುನಾಥ್ ರೀತಿ ಸಮಾಜದ ವಿವಿಧ ಕ್ಷೇತ್ರಗಳ ಪ್ರಮುಖ ಎಂ.ಎಸ್ಸಿಕೃಷಿ, ಹುಣಸೂರು ವ್ಯಕ್ತಿಗಳಾದ ರಾಷ್ಟ್ರೋಪ್ಯನದ ದ್ವಾರಣನಾಥ್. ಉತ್ತಮ ಬೆಲೆ ಬಂದರೆ ಯಾವ ರೈತ

ತಿರುನೆಲೈಲಿ ಸೇರಿದಂತೆ ಹಲವು ಕಡೆ ತನ್ನ ಕಾರ್ಯವಿಸ್ತಾರ ಮಾಡಿದೆ. "ಗೋ" ಎಂದರೆ ನಾಟ ಹಸು. "ಪಾಲ್ಡ್" ಎಂದರೆ ಹಸುಗಳ ಸ್ನೇಹಿತರು ಎಂಬ ಅರ್ಥ. ಕೊರೊನಾ ಮುನ್ನ ದೇಶದ ಹತಾರು ಗೋಶಾಲೆಗಳಲ್ಲಿ ಮತು ಸಾವಯವ ಕೃಷಿಕರ ತೋಟಗಳಲ್ಲಿ ಕಾರ್ಯಕಮಗಳನ್ನು ಆಯೋಜಿಸುವ ಮೂಲಕ ಜನರಲ್ಲಿ ದೇಸಿ ಗೋವಿನ ಮಹತ್ತೆ ತಿಳಿಸುವ ಪ್ರಯತ್ನವಾಯಿತು. ಸಾವಿರಾರು ಮಂದಿ ತಮ್ಮ ಮನೆಯಲ್ಲಿ ಬಳಸುತಿದ್ದ ವಿದೇಶಿ ಕಂಪೆನಿಗಳ ಉತ್ಪನ್ನಗಳ ಬಿದಲಿಗೆ ಹತ್ತಿರದ ಗೋಶಾಲೆಗಳು ತಯಾರಿಸುವ ದಂತಮಂಜನ, ಸೊಳ್ಳೆ ಬತ್ರಿ, ಧೂಪ, ಪೆನಾಯಲ್, ಗೋ ಅರ್ಕ. ನಾಟಿ ಹಸು ಹಾಲು-ತುಪ್ಪ, ಸಾವಯವ ಧಾನ್ಯಗಳು ಸೇರದಂತೆ ಹಲವು ದಿನಬಳಕೆ ವಸ್ತುಗಳನ್ನು

ಗೋಸಂರಕ್ಷಣೆಗಾಗ ಅಳವಡಿಸಿಕೊಳಿ

ದೇಸೀ ಗೋವುಗಳ ಸಂರಕ್ಷಣೆ ಮತ್ತು ಅದರ ಪ್ರಯೋಜನದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲೆಂದು 2014ರಲ್ಲಿ ಸಮಾನ ಮನಸ್ಯ ಯುವಕರು ಅದರಲ್ಲೂ ಸಾಘವೇರ್ ಉದ್ಯೋಗಿಗಳು ಸೇರಿ ಬೆಂಗಳೂರಿನಲ್ಲಿ ಪಾರಂಭಿಸಿದ ಗೋಪಾಲ್ ತಂಡ ಪ್ರಸುತ ಮೈಸೂರು, ಗುಲ್ಬರ್ಗಾ, ಹೈದರಾಬಾದ್, ಚಿನ್ಸೈ, ಕೊಯಮತ್ತೂರು,

ನಂದಿ ಬೆಟ್ಟದಲ್ಲಿ Trek2HEAL ಎನ್ನುವ ವಿಶೇಷ ಚಾರಣ ಎರ್ಪಡಿಸಲಾಗಿತ್ತು. ಸುಮಾರು 350 ಉತ್ತಾಹಿ ತರುಣರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಗೋಪಾಲ್ಸ್ ತಂಡದ ಬಹು ನಿರೀಕ್ಷಿತ ಗೋವಿಗೂ ವಿದೇಶಿ ಹೆಚ್ಎಫ್ ಊಇಂಬ - Health (ಉತಮ ಆರೋಗ,) Environment (ಮಾಲಿನಮುಕ ಪರಿಸರ) Agriculture (ವಿಷಮುಕ ದೇಸೀ ಗೋವು ಆಧಾರಿತ ಕೃಷಿ) and Lifestyle (ಸರಳ, ಸುಸ್ತಿರ ಜೀವನಪದ್ದತಿ) ಎಂಬ ನಾಲ್ಕು ವಿಷಯಗಳಿಗೆ ದೇಸಿ ಗೋವು ಹೇಗೆ ಮತ್ತಿತರ ಮೂರ್ತಿಗಳನ್ನು ತಯಾರಿಸುವುದು, ಗೋಮೂತ್ರದಿಂದ ಪ್ರಮುಖವಾಗುತ್ತದೆ ಎಂಬುದರೆ ಕುರಿತು ತಿಳಿಯುವ ಪ್ರಯತ್ನ ಸಟ್ಟರು.

ನೆಗೆ ದಿನಾಚರಣೆಯ ಮುಂದುವರೆದ ಭಾಗವಾಗಿ ದಿನಾಂಕ ನೀವೆ ಹೇಳಿ? ಈ ವಿಷಯವನ್ನು 11.06.2023ರಂದು ಗೋಪಾಲ್ಸ್ ತಂಡದ ವತಿಯಿಂದ ಗೋಪಾಲ್ಸ್ ನ ಕಾರ್ಯಕ್ರಮಗಳು ಗೋ ಅರ್ಕ, ಫೆನಾಯಿಲ್, ಸಾವಯವ ಕೀಟನಾಶಕಗಳ ತಯಾರಿಸುವುದು ಹೀಗೆ ಭಾಗವಹಿಸಿದವರ ಕೈಯಲ್ಲಿ ಅನೇಕ

ಪ್ರಾತ್ಮಕ್ಷಿಕೆಯ ಮೂಲಕ ಜನರಿಗೆ ಸಲಾಗುವದು, ದೇಸಿ ಜರ್ಸಿಗೂ ಇರುವ ವ್ಯತ್ಯಾಸ. ಜೀವಾಮೃತ ತಯಾರಿ, ಸಗಣಿಯಿಂದ ಧೂಪ, ಗಣೇಶ

ಉಚಿತವಾಗಿ ಮಾಡಬಹುದು.



ಚಟುವಟಿಕೆಗಳನ್ನು ಮಾಡಿಸಲಾಗುತ್ತದೆ. Cow cuddling ಎಂದು

ವಿದೇಶಗಳಲ್ಲಿ ದುವಾರಿ ಬೆಲೆತೆತ್ತು ಹಸುಗಳನ್ನು ತಬ್ಬುವುದನ್ನು ಇಲ್ಲಿ

ಕರುಗಳನು, ಮುಟ್ಟ elfi with calf ಎಂದು

ಹಾಶ್ ಟಾಗ್ ನೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ

ಪಶ್ರಿಸಿ ಅದರ ಮಹತ ವನು ತಿಳಿಸಲಾಗುತದೆ. ದೇಸಿ ಸಸು

ಉಳಿಸುವ ಇಂತಹ ಕಾರ್ಯಕಮಗಳಿಗೆ ಬರುವವರೆಲ್ಲರೂ

ಸಾಮಾನ್ಯವಾಗಿ ಮಧ್ಯವಯಸ್ಥರು, ವಯೋವೃದ್ಧರು ಮತು

ಆರ್ಧೆಕ್ಷಿಂತ ಹಚ್ಚು ಜನ ಯುವಕರೇ, ಇವರೇ ಮುಂದೆ

ದೇಶವನ್ನು ಮುನ್ನಡೆಸುವವರು. ನಮ್ಮ ಶಿಕ್ಷಣ ವ್ಯವಸ್ಥೆಯಿಂದ

ಅವರಿಗೆ ಭಾರತೀಯ ಸಂಸ್ಕತಿಯ ಪರಿಚಯವಿಲ್ಲ. ಇನ್ನು ದೇಸ

ಹಸು ಮತ್ತು ಅದರ ಮಹತ್ವ ವಂತೂ ಮರೀಚಿಕೆಯೇ.

ಹಾಗಾಗಿ ಯುವಕರನ್ನು ಸಾವಯವ ಕೃಷಿ ಮತ್ತು ದೇಸಿ

ಹಸುವಿನತ ಸೆಳೆಯಲು ಜನವರಿ ಒಂದು 2023ರಂದು

ಕಟನ್ ಪಾರ್ಕನಲ್ಲಿ 'ವಾಕ್ ಟು ಹೀಲ್' ಎಂಬ ನಡಿಗೆ

ಪ್ರಧಾನ ಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ್


ಅವರೊಂದಿಗೆ ನಮ್ಮ ಉದ್ದೇಶ ಹಂಚಿಕೊಂಡಾಗ ಬಹಳ

ಸಂತಸದಿಂದ ತಾವು ಬರುವುದಾಗಿ ಒಪ್ಪಿಕೊಂಡರು, ಇದೇ

ಕಾರ್ಯಕ್ರಮವನ್ನು ಆಯೋಜಿಸಲಾಯಿತು. ರಾಜ್ಯ ಸರ್ಕಾರದ

ಚಿಕ್ಕ ಮಕ್ಕಳು. ಆದರೆ ಪ್ರಸ್ತುತ ನಮ್ಮ ದೇಶದ ಜನಸಂಖ್ಯೆಯಲ್ಲಿ

ಹಂಚಿಕೊಳ್ಳುತ್ತಾರೆ. ತಮ್ಮ ಊರಿನ ಸ್ಥಳೀಯ ಗೋವು ಯಾವುದೆಂದು



ಪಶಾಂತಿ ಆಯುರ್ವೇದದ ಗಿರಿದರ ಕಜೆ, ಜಿ.ಜಿ. ಗಂಗಾದರನ್, ಪದಶೀ ಕೆ.ವಿ. ವೆಂಕಟೇಶ್, ಡಾ. ನಾಗದೊಷಣ, ಆಚಾರ್ಯ ಆರುಣ್ ಪಕಾಶ್ ಸೇರಿ ಒಟು 650 ಮಂದಿ ಭಾಗವಹಿಸಿದರು. ಹೊಸ ವರ್ಷದ ದಿನವೇ ದೇಸಿ ಗೋ ಉತ್ಪನ್ನಗಳನ್ನು ಬಳಸುವ ಮೂಲಕ ಗೋರಕ್ಷಕರಾಗುತ್ತೇವೆಂದು ಎಲ್ಲರೂ ಪ್ರತಿಜ್ಞೆ ಮಾಡಿದರು

ಗುಣಗಳನ್ನು ಅವುಗಳನು ಬಳಸುವ ಅಯೋಜಿಸಲಾಗಿತ್ತು. ರೈಡ್

ಕುರಿತಾದ ಚಿತ್ರಗಳನ್ನು ಬಿಡಿಸಿದರು.

ವಿದಾನವನು ವಿವರಿಸಿದರು. ಮಕ್ಕಳಿಗೆ ದೇಸಿ ಗೋಪಾಲ್ಸ್ ಹಸುಗಳ ಕುರಿತಾದೆ ಚಿತ್ರಕಲೆ ರಾಮಸುಬ್ರಮಣ್ಯಂ ರಸಪ್ರಶ್ನೆ ಕಾರ್ಯಕ್ರಮ ಕೀಚೈನ್ ಉಡುಗೊರೆ ನೀಡಿದರು.

ತಂಡದ

ಸರ್ಧೆ ಮತು ವಯಸರಿಗೆ ಪ್ರತಿಯೊಬ್ಬರಿಗೂ ಅಮೃತಬಳಿ ಮತು ಗೋಮಯ

ಶ್ರೀರಾಘವೇಂದ, ಗೋಆಶ.ಮದ ಫಾರ್ ಎ ಕಾಸ್ ಸಂಸ್ಥೆಯವರು ವ್ಯವಸ್ಥಾಪಕ ರಾಮಚಂದ್ರ ಅಜ್ಜಕಾನ, ಸಮಿತಿ ಗೋಡೆಯ ಮೇಲೆ ಗೋವಿನ ಕಾರ್ಯದರ್ಶಿ ಶ್ರೀಕಾಡ ಹೆಗಡೆ, ಉಪಾಧ್ಯಕ್ಷ ರಾಮಕೃಷ್ಣರಾವ್ ಇದ್ದರು.


ಆವರಣದಲ್ಲಿ ಸಗಣಿಯಿಂದ ಗಣೇಶ, ದೀಪ ಸೇರಿದಂತೆ ಹಲವು ಕಳೆ ಸಸ್ಯಗಳ ಔಷಧೀಯ ಚೆನ್ನೈನೆ ಪ್ರೀತಾ ತಮ್ಮ ಮನೆಯ ಕಾರ್ ಶೆಡ್ ಒಳಗೆ ಮತ್ತು ದೇಸಿ ಹಸು ಸಾಕಿ ಸಗಣಿ ಗಂಜಲದಿಂದ 40ಕ್ಕೂ ಹೆಚ್ಚು

O

ಸಂಸಾಮ ಭಾಗವಹಿಸಿದ

ಮಂಜನಾಥ್ ಸುರಭಿ ಗೋಠಾಲೆಯ ಮಧುಸೂಧನ್ ದಂಪತಿ ದೊರೆತ 30ಕೂ ಹೆಚ್ಚು ಬಗೆಯ ಉತನ ಗಳನು ಪಾತ್ರಕ್ಷಿ ಕೆಮೂಲಕತೋರಿಸಿದರು ಅಡುಗೆಯಲ್ಲಿ ಉತ್ಪನ್ನಗಳನ್ನು ತಯಾರಿಸುವ ಅನುಭವ

ಹಂಚಿಕೊಂಡರು



oPals

ಸರಳಾಯ, ಮಾ ಗೋ ಪಾಡಕ್ ನ ಶಿವಕುಮಾರ್, ಮದರ್ ಹುಡ್ ಆಸ್ಪತ್ರೆಯ ಸುಮಂತ್ ಅವರು ಸೇರಿದಂತೆ ಹಲವು ಗಣ್ಯರು ಚಾರಣಕ್ಕೆ ಚಾಲನೆ ನೀಡಿದರು. ಮುಂಜಾನೆ 7 ಫಂಟಿಗೆ ಲಘು ವ್ಯಾಯಾಮದ ನಂತರ ಉಪಾಹಾರ ಸೇವಿಸಿ ಸರ್ಕಾರಿ ಶಾಲೆಯ ಆವರಣದಲ್ಲಿ ಹಣಿನ ಗಿಡಗಳನ್ನು ನೆಡುವ ಮೂಲಕ ಚಾರಣ ಪ್ರಾರಂಭವಾಯಿತು. ೋಗನಂದೀತರನ ದೇವಾಲಯದಿಂದ ನಂದಿ ಬೆಟದ ಮೇಲಿನ ಯೋಗ ನಂದೀಶ್ವರನ ದೇವಾಲಯದವರೆಗೆ

ಮಹಾಸ್ರಾಮಿಗಳು ತಾವು ಬರುವುದಾಗಿ ತಿಳಿಸಿದರು. ಗೂಗಲ್ ಪ್ರಮುಖ ಹುದ್ದೆಯಲ್ಲಿರುವ ಪ್ರೀಕಿ ಶ್ರೀನಿವಾಸ್, ರಾಷ್ಟ್ರೋಕ್ಯಾನದ ಸುವರ್ಣಿನೀ ಕೋಣಲೆ, ಗೋಸೇವಾ ಪ್ರಮುಖರಾದ ಪ್ರವೀಣ

'ಸರಾ' ಸಂಸ್ಥೆಯ ಅಭಿಷೇಕ್ ಅಯ್ಯಪನ್ ಸ್ವತಃ ಮುಂದೆ ಬಂದು ಕಾರ್ಯಕ್ರಮಕ್ಕೆ ಆಂಕರಿಂಗ್ ಮಾಡಿದರು. ಆರ್ಪೊಲೋ ಆವರು ಆಂಬುಲೈನ್ಸ್ ಸೇವೆ ಒದಗಿಸಿದರು. ಮಾ ಗೋ ಪ್ರಡಕ್ಷ್ ನವರು ಊಟದ ವ್ಯವಸ್ಥೆ ಮಾಡಿದರು. ಭಾರತೀಯ ಪುರಾತತ್ವ್ವ ಇಲಾಖೆಯವರು ಎಲ್ಲ ರೀತಿಯ ಸಹಕಾರ ನೀಡಲು ಮುಂದಾದರು. ಕಲುರ್ಗಿಯ ಕೊಂಚಾರು ಸವಿತಾ ಪೀಠದ ಶೀ ಶೀ ಸವಿತಾನಂದ

ವಾಕ್ ಟು ಹೀಲ್ ನ ಯಶಸು ಗಮನಿಸಿದ ಕೆಲ ಕಂಪನಿಗಳು ನಮ್ಮ ಸಹಾಯಕ್ಕೆ ಬಂದವು. ಐ ಲಿಂಕ್ ಡಿಜಿಟಲ್ ನವರು ಭಾಗವಹಿಸಿದ ಎಲ್ಲರಿಗೂ ಮಾ ಗೋ ಪಾಡಕೃತ ಗನ್ನೋತನ್ನದ ಉಡುಗೊರೆ ನೀಡಿದರು.

ಹೀಲ್ ಎನ್ನುವ ವಿಶೇಷವಾದ ಕಾರ್ಯಕ್ರಮ ಯಶಸ್ವಿಯಾಗಿದೆ. ಭಾಗವಹಿಸಿದ ಎಲ್ಲರೂ ಯುವಕರೇ, ಸುಮಾರು ಮೂರು ತಿಂಗಳಿಂದ ಕಾರ್ಯಕಮದ ರೂಪುರೇಷೆಗಳನು ಸಿದ್ದಪಡಿಸಲಾಗುತಿತ್ತು. ಗೋಪಾಲ್ಸ್ ನ ಸ್ವಯಂಸೇವಕರೆಲ್ಲರೂ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವವರು. ತಮ್ಮ ಕೆಲಸದ ನಡುವೆ ತೇಸಿ ಗೋವುಗಳನ್ನು ಉಳಿಸಬೇಕೆಂದು ಸಮಯ ಮಾಡಿಕೊಂಡು ಈ ರೀತಿ ಸೇವೆ ಸಲ್ಲಿಸುತ್ತಿದ್ದಾರೆ. ಕೆಲವರು ಪೋಸ್ಟರ್ ತಯಾರಿಸಿದರೆ ಇನ್ನು ಕೆಲವರು ವಿವಿಧ ಇಲಾಖೆಗಳಿಗೆ ಪತ್ರ ಬರೆದು ಅನುಮತ್ರಿ ಪಡೆದರು. ಸಾಮಾಜಿಕ ಜಾಲತಾಣಗಳಲ್ಲಿ ಕಾರ್ಯಕಮದ ಕುರಿತು ಪಸಿದ್ದ ವ್ಯಕ್ತಿಗಳ ಸಣ್ಣ ವಿಡಿಯೋಗಳನ್ನು ಹಂಚಲಾಯಿತು. ಇದೆಲ್ಲದರ ಫಲವಾಗಿ 350 ಮಂದಿ ಯುವಕರು ಬೆಟ್ಟ ಏರಲು ಸಿದ್ದರಾದರು. ನಾಗಾರ್ಜುನ ಕಾಲೇಜು, ಎನ್ಎಮ್ಐಟ, ಬಿಎಂಎಸ್. ಮತ್ತು ಆರ್ವ ಕಾಲೇಜಿನ ವಿದ್ಯಾರ್ಥಿಗಳು ಮತ್ತು ರಾಜ್ಯ ಎನ್ಎಸ್ಎಸ್ ವಿಭಾಗದ ಸೇವಾರ್ಥಿಗಳು ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಇದಾದ ನಂತರ ಎಂದಿನಂತೆ ಕೆಲ ಗೋಶಾಲೆಗಳಲ್ಲಿ

స్టిక్ట్, మూవీ టవర్స్, వేణుగోపాల స్వామి ఆల్ యం, గోశాల పరకు సాగింది. గోశాలతో పాటు ఆలయ పరిసరాలను రెడరు శుభం ಮುಂಜಾನೆ

చేశారు. అనంతరం మిల్లెట్ రాంబాబు రైడ ಗೋಶಾಲೆಯನ್ನು ಸೃಚ್ಛ ಮಾಡಿದರು.

ರಾಷ್ಟ್ರೀಯಹಸುಗಳದಿನಾಚರಣೆಯನು ವಿಭಿನೃವಾಗಿ ಇಲ್ಲಿನ ಗೋಪಾಲ್ 10L3 ಜಹಗೀರ್ ದಾರ್ ದೇಸಿ ಹಸುವಿನ ಮಹತ್ತ ಕರುಗಳೊಂದಿಗೆ ಸೆಲ್ಪಿ ಎಂಬ ವಿಶಿಷ್ಟ ಕಾರ್ಯಕ್ರಮ

ಸಂ.ಕ ಸಮಾಚಾರ ಮಾಲೂರು

ತಂಡದಿಂದ ಗಂಗಾಮರದ ರಾಮಚಂದ.ಮರ ಮಠದ ಗೋ ತತ,ಮದಲಿ ಆಚರಿಸಲಾಯಿತು. ಇದೇ ವೇಳೆ ಮಲಿನಾಥ ಹೇಮಡಿಯವರ ನುರಗಿಡಗಳ ಆಹಾರ ಔಷಧ ಎಂಬ ಪುಸ್ತಕದ

ನೇ ಆವೃತ್ತಿ ಬಿಡುಗಡೆ ನಡೆಯಿತು.

ಸ್ವಚ್ಛಗೊಳಿಸುವುದರಿಂದ ಕಾರ್ಯಕ್ರಮ ಆರಂಭಗೊಂಡಿತು. ಸ್ವಯಂ ಸೇವಕರು ಸಗಣಿ, ಗಂಜಲ ಮುಟ್ಟುವ ಮೂಲಕ

ಹಿರಿಯ ಗೋಪಾಲಕ ಕುಮಾರ ಸುಬ್ರಮಣ್ಯ ತಿಳಿಸಿದರು. ನಂತರ ಹಸುಗಳ ಮೈಸವರುವಿಕೆ ಮತ್ತು ಗಮನ ಸೆಳೆಯಿತು.

式ののいす。 まるってとま 答 える Mon, 22 August 2022 https://epaper.sakshi. おののいま。まるっていま Sat, 16 July 2022 epaper.samyukthakarnataka.com/c/69196346

CONTRACT OF

ಗೋಶಾಲೆ

ಹಸುಗಳ ದಿನಾಚರಣೆಯಲ್ಲಿ ದೇಸಿ ಹಸುಗಳೊಂದಿಗೆ ಸೆಲ್ಛಿ ಗೋಪಾಲ್ಸ್ ತಂಡದಿಂದ ವಿಭಿನ್ನವಾಗಿ ಹಸುಗಳ ದಿನಾಚರಣೆ

ಮೂಡಿಸುವುದು ಗೋಪಾಲ್ ನ ಆತಯವಾಗಿದೆ. ನಿಮ ಗೋಪಾಲ್ ನ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಅಥವಾ ನಿಮೂರಿನಲ್ಲಿ ನೀವೇ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂದರೆ ಸಂಪರ್ಕಿಸಿ: 9632561110 ವಿಕ್ರಮ VIKRAMA 37 25 ಜೂಶ್ 2023

ದೇಣಿಗೆ ಹಣದ ಚಿಕ್ ನೀಡಿ ಸನಾನಿಸಲಾಯಿತು. ಒಟನಲಿ ಒಂದೊಳೆ ಚರ್ಚೆಯ ನಂತರ ಎಲರೂ ನಂದಿ ಬೆಟ್ಟದಿಂದ ಕೆಳಗಿಳಿದೆವು. ಮಾರ್ಗ ಮಧ್ಯ ಸಿಕ್ತ ಕೆಲ ಸಸ್ಯಗಳ ವಿವರಣೆ ನೀಡಲಾಯಿತು. ಭೋಜನದ ನಂತರ ಗವ್ಯೋತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಾಗಿತ್ತು. ಪೆರೇಸಂದ್ರದ ಸಾದಲಿಯ ಕುಮಾರಿ ನವೃತ್ರೀ ರಾಸಾಯನಿಕಮುಕವಾಗಿ ಬೆಳೆದ ಅಂಜೂರ ಎಲ್ಲರ ಗಮನ ಸೆಳೆಯಿತು. ಹಾಗೆಯೇ ತಂಡದ ಸದಸ್ಯರೇ ಆದ ಸುಧಾಕರನ್ ಅವರ ಸಿಹಿ ಮತ್ತು ಇತರ ತಿನಿಸುಗಳು ಕಣಾರ್ಧದಲ್ಲಿ ಮಾರಾಟವಾದವು. ಮುಂದೆಯೂ ಇಂತಹ ಆನೇಕ ಕಾರ್ಯಕ್ರಮಗಳನ್ನು ಆಯೋಜಿಸಿ ಅಳವಿನಂಚಿನಲ್ಲಿರುವ ದೇಸಿ ಹಸುಗಳ ಕುರಿತು ಜಾಗೃತಿ

TOUTRET SOIL Sponsor A Call (SAC) ಎಂಬ ಯೋಜನೆ ತಂದಿದೆ. ಇದರಲ್ಲಿ ನಾವು ನಿ ಒಂದು ಹೊತು ಕಾಫಿ/ಟೀಗೆ ಖರ್ಚು ಮಾಡುವ ಹತ್ತು ರೂಪಾಯಿಯನ್ನು ಉಳಿಸಿ ವರ್ಷಕ್ಕೆ 3,650 ನಗಳನ್ನು ದೇಣಿಗೆ ನೀಡಬೇಕು. ಈ ಹಣವನ್ನು ಈಗಾಗಲೇ ತಂಡ ದತ್ತು ಪಡೆದಿರುವ ಗ್ರಾಮ ಮತ್ತು ರೈತರ ಅಭಿವೃದ್ಧಿಗಾಗಿ ಬಳಸಲಾಗುತ್ತದೆ. ಕ ಸುಸಂದರ್ಭದಲ್ಲಿ ಕೆಲ ಸಾವಯವ ಕೃಷಿಕರಿಗೆ ಇದೇ

ಹೋಯಿತು. ನೀವು ಪುಣ್ಯವಂತರು. ಏಕೆಂದರೆ ನಿಮ್ಮ ಇತರೆ ಸ್ರೇಹಿತರ ಹಾಗೆ ಬಾಸುವಾರ ಮಾಲ್ ಅಥವಾ ಸಿನಿಮಾಗೆ ಹೋಗದೆ ಸಮಾಜದ ಒಳಿತಿಗಾಗಿ ಇಲಿ ಸೇರಿಧೀರಿ ಎಂದಾಗ ಹಲವರಿಗೆ ಹೆಮೆಯೆನಿಸಿತು. ಗೋವಿನ ಉಳಿವು ಸರ್ಕಾರದ ನೀತಿಗಳಿಂದ ಸಾಧ್ಯವಿಲ್ಲ. ನಿಮ್ಮೆಲ್ಲರ ಸಹಕಾರದಿಂದ ಸಾಧ್ಯ. ನಾನು ವೈಯಕ್ತಿಕವಾಗಿ ಎನ್ ಮಾಡುತ್ತಿರುವೆ ಎನ್ನುವುದು ಮುಖ್ಯವೇ ಹೊರತು ಸರ್ಕಾರ ಮಾಡಲಿ ಅಥವಾ ಮಕ್ತಾರೋ ಮಾಡಲಿ ಎನ್ನುವ ಮನಃಸ್ಥಿತಿ ಬದಲಾಗಬೇಕೆಂದಾಗ ಹಲವರು ನಾವು ಇನ್ನು ಮುಂದೆ ಮಾಡುವ ಪ್ರತಿ ಕಾರ್ಯದಲ್ಲೂ ಪರಿಸರ ಕಾಳಜಿ ವಹಿಸುತೇವೆಂದರು.

ಮನಸೂರೆಗೊಳಿಸಿತು. ಬೆಟ್ಟ ಏರುತ್ತಾ ಏರುತ್ತಾ ಮೇಲೆ ಹೋದಂತೆ ತಂಗಾಳ ಬೀಸಿ ಆಯಾಸವನೆ,ಲಾ ಮರೆಯಿಸಿತು ಛೋಗನಂದೀಶರನಿಗೆ ನಮಸ್ಕರಿಸಿ ಪಕ್ಷದಲ್ಲಿರುವ ಮಂಟಪದಲ್ಲಿ ಎಲ್ಲರೂ ಆಸೀನರಾದವು. ಸವಿತಾಪೀತದ ಸ್ವಾಮಿಗಳು ದೇಸಿ ಗೋವಿನ ಮಹತ್ತ್ವ ಮತ್ತು ಅವರ ಮುಂದಿನ ಯೋಜನೆಗಳ ಕುರಿತು ವಿವರಿಸಿದರು. ನನಗೂ ಮಾತನಾಡಲು ಅವಕಾಶ ಸಿಕ್ಷಿ ನಿತ್ರಜೀವನ ಪ್ರಾಸಿಕ್ ಮುಕವಾಗಿರುವುದು ಹೇಗೆ ಮತ್ತು ಹಿಂದಿನ ಲೇಖನವೊಂದರಲ್ಲಿ ವಿವರಿಸಿದ್ದ ಪರಿಸರಸ್ನೇಹಿ ವಿಚಾರಗಳನು ಹಂಚಿಕೊಂಡೆ. HEALನ ಕೊನೆ ಸಂಭ L ಅಂದರೆ lifestyle ಸರಿಮಾಡಿಕೊಂಡರೆ ತನ್ನಿಂದ ತಾನೆ ಇತರೆ ಗುರಿಗಳು ಅಂದರೆ Health, Agriculture, Environment ಸರಿ ಆಗುವುದೆಂದು ಹಲವರಿಗೆ ಅರಿವಾಯಿತು. ಬರಡಾದ ಕೃಷಿಭೂಮಿಗೆ ದೇಸಿ ಹಸುವಿನ ಜೀವಾಮೃತದಿಂದ ಬಂಗಾರದಂತಹ ವಿಷಮುಕ ಬೆ ಬೆಳೆಯಬಹುದೆಂದು ಕಾಲೇಜು ವಿದ್ಯಾರ್ಥಿಗಳಿಗೆ ಅರ್ಥವಾಗುತ್ತಾ





Join us in our various initiatives. Contact: +919686508508/9844462648 Website: https://www.wegopals.com/ Email: mygoushala@gmail.com

https://www.facebook.com/wegopals/
https://www.instagram.com/wegopals/
https://twitter.com/wegopals
https://www.linkedin.com/company/wegopals/





